

KMF BUILDERS & DEVELOPERS LTD.

Regd. Office: 508, Golf Manor NAL Wind Tunnel Road, Murugesh Palya, Bangalore 560017 Tel.: 080-41486142 Corp. Office: 907, 9th Floor, Vikram Tower, Rajendera Place, New Delhi -110008 Tel.: 011-45636075

Site Office: GH-2, Rukmani Vihar, Vrindavan, Mathura. (U.P.) E-mail: kmfbuilders95@gmail.com Web: www.kmfbuilders.com

CIN: L45203KA1995PLC017422

GSTIN No.: 29AAACK8497L1ZO Date: - 16.08.2024

To
The Manager
Listing Department
The Bombay Stock Exchange of India ltd.
Phiroz Jeejeebhoy tower
Dalal street, mumbai-400001
Fax no. 022-22723121/3719/2037

<u>Sub: Submission of Newspaper advertisement regarding quarter ended financial results for the quarter ended 30.06.2024</u>

Dear Sir,

In terms of Regulations 47 of SEBI (LODR) Regulations, 2015 the company has published the unaudited Financial Results for the quarter ended 30th June, 2024 in Vishwavani (kannad) edition dated Tuesday, August 16, 2024 and in Financial Express' (English all edition) edition dated Tuesday, August 16, 2024.

Further, in pursuance of Regulation 30 read with Schedule III (A) (12)

Please find enclosed the copy of Newspaper articles as published in the above mentioned newspapers.

Kindly take the same on record and acknowledge receipt

Yours faithfully For KMF Builders and Developers Limited

Priyanka Behl

(Company Secretary & Compliance Officer)

FINANCIAL EXPRESS

THIS IS A PUBLIC ANNOUNCEMENT FOR INFORMATION PURPOSES ONLY AND DOES NOT CONSTITUTE AN INVITATION OR OFFER TO ACQUIRE, PURCHASE OR SUBSCRIBE TO SECURITIES NOR IS IT A PROSPECTUS ANNOUNCEMENT, NOT FOR RELEASE, PUBLICATION OR DISTRIBUTION, DIRECTLY OR INDIRECTLY, OUTSIDE INDIA INITIAL PUBLIC OFFERING OF EQUITY SHARES ON THE MAIN BOARD OF THE STOCK EXCHANGES (AS DEFINED IN THE DRHP) IN COMPLIANCE WITH CHAPTER II OF THE SECURITIES AND EXCHANGE BOARD OF INDIA. (ISSUE OF CAPITAL AND DISCLOSURE REQUIREMENTS) REGULATIONS, 2018, AS AMENDED ("SEBI ICDR REGULATIONS")

PUBLIC ANNOUNCEMENT





code to view the DRHP)

Our Company was originally incorporated as 'Kalpataru Homes Private Limited' as a private limited company under the Companies Act, 1956, pursuant to a certificate of incorporation dated December 22, 1988, issued by the Additional Registrar of Companies, Maharashtra, Bombay. The name of our Company was changed to 'Kalpataru Homes Limited', upon its conversion into a public company, pursuant to a board resolution and a special resolution passed in the extra ordinary general meeting of the Shareholders, each dated April 3, 1995, and a fresh certificate of incorporation dated May 16, 1995, issued by the Additional Registrar of Companies, Maharashtra, Bombay, Subsequently, the name of our Company was changed to 'Kalpataru Limited' to envisage wider horizon in terms of all type of the real estate development, pursuant to a board resolution dated December 5, 2007, and a special resolution passed in the extra ordinary general meeting of the Shareholders held on January 28, 2008, and a fresh certificate of incorporation consequent upon change of name was issued by the Deputy Registrar of Companies, Maharashtra at Mumbai dated February 1, 2008. For further details relating to the change in the registered office of our Company, see "History and Certain Corporate Matters - Change in our Registered Office" on page 251 of the Draft Red Herring Prospectus dated August 14, 2024 ("DRHP"). Corporate Identity Number: U45200MH1988PLC050144

Registered and Corporate Office: 91, Kalpataru Synergy, opposite Grand Hyatt, Santacruz (East), Mumbai - 400 055, Maharashtra, India; Telephone: +91 22 3064 5000; Website: www.kalpataru.com Contact Person: Abhishek Thareja, Company Secretary and Compliance Officer; Telephone: +91 22 3064 5000; E-mail: investor.cs@kalpataru.com

THE PROMOTERS OF OUR COMPANY ARE MOFATRAJ P. MUNOT AND PARAG M. MUNOT

INITIAL PUBLIC OFFERING OF UP TO [•] EQUITY SHARES OF FACE VALUE OF ₹ 10 EACH ("EQUITY SHARES") OF KALPATARU LIMITED ("COMPANY") FOR CASH AT A PRICE OF ₹[•] PER EQUITY SHARE (INCLUDING A SHARE PREMIUM OF ₹ [•] PER EQUITY SHARE) ("ISSUE PRICE") AGGREGATING UP TO ₹ 15,900 MILLION ("ISSUE").

THE ISSUE INCLUDES A RESERVATION OF UP TO [●] EQUITY SHARES AGGREGATING UP TO ₹ [●] MILLION (CONSTITUTING UP TO [●]% OF THE POST-ISSUE PAID-UP EQUITY SHARE CAPITAL OF OUR COMPANY) FOR SUBSCRIPTION BY ELIGIBLE EMPLOYEES (THE "EMPLOYEE RESERVATION PORTION"). OUR COMPANY, IN CONSULTATION WITH THE BOOK RUNNING LEAD MANAGERS ("BRLMS"), MAY OFFER A DISCOUNT OF UP TO [●]% OF THE ISSUE PRICE TO ELIGIBLE EMPLOYEES BIDDING IN THE EMPLOYEE RESERVATION PORTION ("EMPLOYEE DISCOUNT"). THE ISSUE LESS THE EMPLOYEE RESERVATION PORTION IS HEREINAFTER REFERRED TO AS THE "NET ISSUE". THE ISSUE AND THE NET ISSUE SHALL CONSTITUTE [•]% AND [•]%, RESPECTIVELY, OF THE POST-ISSUE PAID-UP EQUITY SHARE CAPITAL OF OUR COMPANY.

OUR COMPANY, IN CONSULTATION WITH THE BRLMS, MAY CONSIDER A FURTHER ISSUE OF EQUITY SHARES THROUGH A PRIVATE PLACEMENT, PREFERENTIAL OFFER OR ANY OTHER METHOD AS MAY BE PERMITTED UNDER APPLICABLE LAW TO ANY PERSON(S), AGGREGATING UP TO ₹ 3,180 MILLION, AT ITS DISCRETION, PRIOR TO FILING OF THE RED HERRING PROSPECTUS WITH THE ROC ("PRE-IPO PLACEMENT"). THE PRE-IPO PLACEMENT, IF UNDERTAKEN, WILL BE AT A PRICE TO BE DECIDED BY OUR COMPANY, IN CONSULTATION WITH THE BRLMS. IF THE PRE-IPO PLACEMENT IS COMPLETED, THE AMOUNT RAISED PURSUANT TO THE PRE-IPO PLACEMENT WILL BE REDUCED FROM THE ISSUE, SUBJECT TO COMPLIANCE WITH RULE 19(2)(B) OF THE SECURITIES CONTRACTS (REGULATION) RULES, 1957, AS AMENDED ("SCRR"). THE PRE-IPO PLACEMENT, IF UNDERTAKEN, SHALL NOT EXCEED 20% OF THE SIZE OF THE ISSUE. PRIOR TO THE COMPLETION OF THE ISSUE AND THE ALLOTMENT PURSUANT TO THE PRE-IPO PLACEMENT, OUR COMPANY SHALL APPROPRIATELY INTIMATE THE SUBSCRIBERS TO THE PRE-IPO PLACEMENT, THAT THERE IS NO GUARANTEE THAT OUR COMPANY MAY PROCEED WITH THE ISSUE OR THE ISSUE MAY BE SUCCESSFUL AND WILL RESULT INTO LISTING OF THE EQUITY SHARES ON THE STOCK EXCHANGES, FURTHER, RELEVANT DISCLOSURES IN RELATION TO SUCH INTIMATION TO THE SUBSCRIBERS TO THE PRE-IPO PLACEMENT (IF UNDERTAKEN) SHALL BE APPROPRIATELY MADE IN THE RELEVANT SECTIONS OF THE RHP AND PROSPECTUS.

THE PRICE BAND, THE EMPLOYEE DISCOUNT AND THE MINIMUM BID LOT WILL BE DECIDED BY OUR COMPANY IN CONSULTATION WITH THE BRLMS AND WILL BE ADVERTISED IN [.] EDITIONS OF [.] (A WIDELY CIRCULATED ENGLISH NATIONAL DAILY NEWSPAPER), [.] EDITIONS OF [.] (A WIDELY CIRCULATED HINDI NATIONAL DAILY NEWSPAPER) AND [.] EDITIONS OF [.] (A WIDELY CIRCULATED MARATHI DAILY NEWSPAPER, MARATHI BEING THE REGIONAL LANGUAGE OF MAHARASHTRA WHERE OUR REGISTERED OFFICE IS LOCATED), AT LEAST TWO WORKING DAYS PRIOR TO THE BID/ISSUE OPENING DATE AND SHALL BE MADE AVAILABLE TO BSE LIMITED ("BSE") AND NATIONAL STOCK EXCHANGE OF INDIA LIMITED ("NSE", TOGETHER WITH BSE, THE "STOCK EXCHANGES") FOR UPLOADING ON THEIR RESPECTIVE WEBSITES IN ACCORDANCE WITH THE SEBI ICDR REGULATIONS.

In case of any revision in the Price Band, the Bid/Issue Period will be extended by at least three additional Working Days after such revision in the Price Band, subject to the Bid/Issue Period not exceeding 10 Working Days. In cases of force majeure, banking strike or similar unforeseen circumstances, our Company may in consultation with the BRLMs, for reasons to be recorded in writing, extend the Bid /Issue Period for a minimum of one Working Day, subject to the Bid/Issue Period not exceeding 10 Working Days. Any revision in the Price Band and the revised Bid/Issue Period, if applicable, shall be widely disseminated by notification to the Stock Exchanges, by issuing a public notice, and by indicating the change on the respective websites of the BRLMs and at the terminals of the members of the Syndicate and by intimation to the Designated Intermediaries and

The Issue is being made through the Book Building Process, in terms of Rule 19(2)(b) of the Securities Contracts (Regulation) Rules, 1957, as amended ("SCRR") read with Regulation 31 of the SEBI ICDR Regulations and in compliance with Regulation 6(2) of the SEBI ICDR Regulations wherein not less than 75% of the Net Issue shall be available for allocation on a proportionate basis to Qualified Institutional Buyers ("QIBs", and such portion, the "QIB Portion"), provided that our Company in consultation with the BRLMs may allocate up to 60% of the QIB Portion to Anchor Investors on a discretionary basis ("Anchor Investor Portion"). One-third of the Anchor Investor Portion shall be reserved for the domestic Mutual Funds, subject to valid Bids being received from the domestic Mutual Funds at or above the Anchor Investor Allocation Price in accordance with the SEBI ICDR Regulations. In the event of under-subscription or non-allocation in the Anchor Investor Portion, the balance Equity Shares shall be added to the QIB Portion (other than the Anchor Investor Portion) (the "Net QIB Portion"). Further, 5% of the Net QIB Portion shall be available for allocation on a proportionate basis to Mutual Funds only, and the remainder of the Net QIB Portion shall be available for allocation on a proportionate basis to all QIB Bidders, including Mutual Funds, subject to valid Bids being received at or above the Issue Price. Further, not more than 15% of the Net Issue shall be available for allocation to Non-Institutional Investors, out of which (a) one-third of such portion shall be reserved for applicants with applicant with applicants with applicant w application size of more than ₹ 1.00 million, provided that the unsubscribed portion in either of such sub-categories may be allocated to applicants in the other sub-category of Non-Institutional Investors and not more than 10% of the Net Issue shall be available for allocation to Retail Institutional Investors ("Rils") in accordance with the SEBI ICDR Regulations, subject to valid Bids being received from them at or above the Issue Price. Further, up to [•] Equity Shares aggregating to ₹[•] million will be available for allocation to Eligible Employees, subject to valid Bids being received at or above the Issue Price. All Bidders, other than Anchor Investors, are required to participate in the Issue by mandatorily utilising the Application Supported by Blocked Amount ("ASBA") process by providing details of their respective ASBA Account (as defined hereinafter) and UPI ID in case of UPI Investors, if applicable, in which the corresponding Bid Amounts will be blocked by the SCSBs or under the UPI Mechanism, as the case may be, to the extent of respective Bid Amounts. Anchor Investors are not permitted to participate in the Issue through the ASBA process. For details, see "Issue Procedure" on page 647 of the DRHP.

This public announcement is being made in compliance with the provisions of Regulation 26(2) of the SEBI ICDR Regulations to inform the public that our Company is proposing, subject to applicable statutory and regulatory requirements, receipt of requisite approvals, market conditions and other considerations, to make an initial public offering of its Equity Shares pursuant to the Issue and has filed the DRHP with the SEBI and the Stock Exchanges on August 14, 2024. Pursuant to Regulation 26(1) of the SEBI ICDR Regulations, the DRHP filed with Securities and Exchange Board of India ("SEBI") shall be made public for comments, if any, for a period of at least 21 days from the date of such filing by hosting it on the website of SEBI at www.sebi.gov.in, websites of the Stock Exchanges i.e. BSE and NSE at, www.bseindia.com, www.nseindia.com, respectively, on the website of the Company at www.kalpataru.com and on the websites of the BRLMs, i.e. ICICI Securities Limited, JM Financial Limited and Nomura Financial Advisory and Securities (India) Private Limited at www.icicisecurities.com, www.jmfl.com and www.nomuraholdings.com/company/group/asia/india/index.html, respectively. Our Company invites the public to give their comments on the DRHP filed with SEBI and the Stock Exchanges, with respect to disclosures made in the DRHP. The members of the public are requested to send a copy of the comments to SEBI, to the Company Secretary and Compliance Officer of our Company and/or the BRLMs at their respective addresses mentioned herein. All comments must be received by SEBI and/or our Company and/or the Company Secretary and Compliance Officer of our Company and/or the BRLMs in relation to the Issue on or before 5.00 p.m. on the 21" day from the aforesaid date of filing of the DRHP with SEBI.

Investments in equity-related securities involve a degree of risk and investors should not invest any funds in the Issue unless they can afford to take the risk of losing their investment. Investors are advised to read the risk factors carefully before taking an investment decision in the Issue. For taking an investment decision, investors must rely on their own examination of our Company and the Issue, including the risks involved. The Equity Shares in the Issue have not been recommended or approved by the SEBI, nor does SEBI guarantee the accuracy or adequacy of the contents of the Draft Red Herring Prospectus. Specific attention of the investors is invited to "Risk Factors" on page 32 of the DRHP.

Any decision to invest in the Equity Shares described in the DRHP may only be taken after a Red Herring Prospectus ("RHP") has been filed with the RoC and must be made solely on the basis of such RHP. The Equity Shares, when offered through the RHP, are proposed to be listed on BSE and NSE.

For details of the share capital and capital structure and the names of the signatories to the memorandum and the number of shares subscribed by them of our Company, please see the section titled "Capital Structure" on page 89 of the DRHP. The liability of the members of our Company is limited. For details of the main objects of our Company as contained in the Memorandum of Association, please see the section titled "History and Certain Corporate Matters" on page 251 of the DRHP.

	BOOK RUNNING LEAD MANAGERS		REGISTRAR TO THE ISSUE	
<i>O</i>ICICI Securities	JM FINANCIAL	NOMURA	LINKIntime	
ICICI Securities Limited ICICI Venture House, Appasaheb Marathe Marg, Prabhadevi, Mumbai - 400 025, Maharashtra, India Telephone: +91 22 6807 7100 Email: kalpataru.ipo@icicisecurities.com Investor grievance e-mail: customercare@icicisecurities.com Website: www.icicisecurities.com Contact person: Sumit Singh / Gaurav Mittal SEBI registration number: INM000011179	JM Financial Limited 7° Floor, Cnergy, Appasaheb Marathe Marg, Prabhadevi, Mumbai - 400 025, Maharashtra, India Telephone: + 91 22 6630 3030 Email: kalpataru.ipo@jmfl.com Investor grievance e-mail: grievance.ibd@jmfl.com Website: www.jmfl.com Contact person: Prachee Dhuri SEBI registration number: INM000010361	Nomura Financial Advisory and Securities (India) Private Limited Ceejay House, Level 11, Plot F, Shivsagar Estate Dr. Annie Besant Road, Worli, Mumbai - 400 018, Maharashtra, India Telephone: +91 22 4037 4037 Email: kalpataruipo@nomura.com Investor Grievance e-mail: investorgrievances- in@nomura.com Website: www.nomuraholdings.com/company/group/ asia/india/index.html Contact person: Vishal Kanjani/Arun Narayana SEBI registration number: INM000011419	Link Intime India Private Limited C-101, 1st Floor, 247 Park, L.B.S. Marg Vikhroli (West), Mumbai - 400 083, Maharashtra, India Telephone: +91 22 4918 6200 Email: kalpataru.ipo@linkintime.co.in Investor grievance e-mail: kalpataru.ipo@linkintime.co.in Website: www.linkintime.co.in Contact person: Shanti Gopalkrishnan SEBI registration number: INR000004058	

All capitalized terms used herein and not specifically defined shall have the same meaning as ascribed to them in the DRHP.

For KALPATARU LIMITED On behalf of the Board of Directors

Place: Mumbai Date: August 15, 2024

Abhishek Thareja Company Secretary and Compliance Officer

KALPATARU LIMITED is proposing, subject to applicable statutory and regulatory requirements, receipt of requisite approvals, market conditions and other considerations, to make an initial public offering of its Equity Shares and has filed the DRHP with SEBI and the Stock Exchanges on August 14, 2024. The DRHP is available on the website of SEBI at www.sebi.gov.in, as well as on the websites of the Stock Exchanges i.e. BSE and NSE at www.bseindia.com and www.nseindia.com, respectively, on the website of the Company at www.kalpataru.com and on the websites of the BRLMs, i.e. ICICI Securities Limited, JM Financial Limited and Nomura Financial Advisory and Securities (India) Private Limited at www.icicisecurities.com, www.imfl.com and www.nomuraholdings.com/company/group/asia/india/index.html, respectively. Any potential investors should note that investment in equity shares involves a high degree of risk and for details relating to such risk, see 'Risk Factors' on page 32 of the DRHP and the RHP when filed. Potential Bidders should not rely on the DRHP filed with SEBI and the Stock Exchanges for making any investment decision.

This announcement does not constitute an invitation or offer of securities for sale in any jurisdiction. The Equity Shares offered in the Offer have not been and will not be registered under the U.S. Securities Act of 1933, as amended ("U.S. Securities Act"), or any state securities laws of the United States and, unless so registered, may not be offered or sold within the United States, except pursuant to an exemption from, or in a transaction not subject to, the registration requirements of the U.S. Securities Act and applicable state securities laws, Accordingly, the Equity Shares are being offered and sold (i) within the United States only to persons reasonably believed to be "qualified institutional buyers" (as defined in Rule 144A under the U.S. Securities Act) pursuant to Section 4(a) of the U.S. Securities Act, and (ii) outside the United States in "offshore transactions" as defined in and in compliance with Regulation S under the U.S. Securities Act and the applicable laws of the jurisdiction where those offers and sales are made. There will be no public offering of the Equity Shares in the United States.

Adfactors 269

GOVERNMENT OF TAMIL NADU AGRICULTURAL ENGINEERING DEPARTMENT

T1/7286/2024-2 TENDER NOTICE Date: 14.08.2024 For and on behalf of the Governor of Tamil Nadu, e-Tenders are invited from Manufacturers or Authorised Sole Distributor or Authorised Dealer by the Chief Engineer (AE), Agricultural Engineering Department, 487, Anna Salai, Nandanam, Chennai-35 for the following items, as per the terms and conditions and detailed specification listed in the tender document.

No. Tender No.		Tender for the supply of	(Rs. in lakh)	
1	T2-1/2024-2025	10 Nos. of Carrier Vehicle for Track Type Paddy Combine Harvester	2.50	
2	T2-2/ 2024-2025	15 Nos. of Multi Axle Carrier (semi low bed trailer) for Bull Dozer	8.25	
3	T2-3/ 2024-2025	5 Nos. of Multi Axle Carrier(Flat bed) for Bull Dozer	2.75	
4	T2-4/ 2024-2025	Crane – 1 no	0.25	
5	T2-5/ 2024-2025	Generator – 1 no	0.12	
		이 경기가 있다면 하는데 얼마나 아무리 이 경기에 되었다. 그렇지 않아 되었다면 하는데	Ven inthe distance in	

The tender documents with detailed specifications and Bill of quantity (BoQ) are available in www.tntenders.gov.in as per schedule below. Tender documents and Bill of Quantity (BoQ) can be downloaded, filled and uploaded through Internet Explorer or Microsoft Edge from the site www.tntenders.gov.in at free of cost. 40 00 0004 40 00 444

16.08.2024, 10.00 AM
16.08.2024, 10.00 AM
16.08.2024, 11.00 AM
17.09.2024, 02.00 PM
18.09.2024, 03.00 PM

The e-Tenders will be opened online through www.tntenders.gov.in on the date and time mentioned above at the office of the Chief Engineer (AE), Agricultural Engineering Department, Nandanam, Chennai.

Chief Engineer (AE) DIPR/3031/Tender/2024

THE INDIAN LINK CHAIN MANUFACTURERS LIMITED CIN No.: L47211MH1956PLC009882

Regd.Office: Office No. 2, Chandra Niwas Hirachand Desai Road Ghatkopar West, Opp. Ghatkopar New Post Office Mumbai - 400086. | Tel. No. 022-22661013; | Email : inlinch@hotmail.com | Website : www.inlich.com

UNAUDITED FINANCIAL RESULTS FOR THE QUARTER ENDED 30TH JUNE 2024

Rs. in Lakhs except						
	Particulars	Quarter Ended			Year Ended	
SL		Unaudited	Audited	Unaudited	Audited	
No.		30th June 2024	31st March 2024	30th June 2023	31st March 2024	
1	Total Income from operations (net)		+	-		
2	Net Profit (+)/Loss(-) for the period (before tax, Exceptional and/or Extraodinary items tax	4.06	5.05	0.40	8.97	
3	Net Profit (+)/Loss(-) for the period before tax (after Exceptional and/or Extraodinary items)	4.06	5.05	0.40	8.97	
4	Net Profit (+)/Loss(-) for the period after tax (after Exceptional and/or Extraodinary items)	4.06	5.05	0.40	8.97	
5	Total Comprehensive Income for the period [Comprising profit/Loss for the period (after tax) and other Comprehensive Income (after tax)]	4.06	5.05	0.40	8.97	
6	Paid-up equity share capital (face value of Rs 10/- per share)	50.00	50.00	50.00	50.00	
7	Other Equity				20	
8	Earning per share a. Basic in Rs. b. Diluted in Rs.	8.13 8.13	1.01 1.01	0.80 0.80	1.79 1.79	

The above is an extract of the detailed format of Quarterly and Yearly Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the said Financial Results are available on the Stock Exchange websites: www.bseindia.com and on the wesite of the Company: https://www.inlinch.com. The above unaudited financial results were reviewed by the Audit Committee and approved by the Board of Directors at their meeting held on 14-08-2024 The Board as on 04.09.2023 has approved the sub-division of equity shares, approved by the shareholders at the 65th Annual General Meeting the, equity share having face value of Rs. 100/- (Rupees Hundred only) fully paid-up, be sub-divided into equity shares having face value of Rs. 10/- (Rupees Ten only) each, fully paid-up with effect from 03-01-2024.

FOR THE INDIAN LINK CHAIN MFRS. LTD.

Place: Mumbai Date: 16th August, 2024

VISHAL THAKKAR MANAGING DIRECTOR DIN:09798551

HITTCO TOOLS LIMITED

Regd Off: No.78 3rd Phase, Peenya Industrial Area, Bangalore Ph: +91 80 40865600/ Website: www.hittco.in/ CIN: L28939KA1995PLC016888 Statement of Standalone Unaudited Financial Results for the Quarter ended 30th June 2024.

	FM.	100 00	P. P.	in the second se	
Sr. No	Particulars	3 months ended (30/06/2024)	Preceding 3 months ended	Corresponding 3 months ended	Previous year Ended
		1	(31/03/2024)	(30/06/2023) in	31-03-2023
				the previous year	
		(Unaudited)	(Audited)	(Unaudited)	(Audited)
1	(a)Revenue from Operations	129.42	145.42	156.98	597.05
2	(b) Other income	1.01	1.74	0.26	2.12
3	Total income	130.42	147.16	157.24	599.17
4	Total expenses	164.38	130.64	153.34	581.85
5	Profit/(Loss) before exceptional items and tax	(33.96)	16.52	3.91	17.32
6	Profit / (Loss) before tax (5 - 6)	(33.96)	16.52	3.91	17.32
7	Tax expenses: Deferred tax		(1.42)	-	(1.42)
8	Net profit/(loss) after tax	(33.96)	17.94	3.91	18.74
9	Other comprehensive Income/(expense) net of taxes	1 -	2.26	-	2.26
10	Total Comprehensive Income	(33.96)	20.20	3.91	21.00
11	Paid-up equity share capital (Face Value of the Share	603.60	603.60	603.60	603.60
	Rs. 10 each)	9			c 54
12	Earnings per share (face value of Rs 10/- each)				
	(a) Basic	(0.56)	0.33	0.06	0.34
	(b) Diluted	(0.56)	0.33	0.06	0.34

Note 1. The above are the extract of the detailed format of quarterly financial results filed with stock exchange under regulation 33 of the SEBI (LODR) Regulation, 2015. The Full format of the quarter are available on stock exchange and company website. For HITTCO TOOLS LIMITED 2. The above result reviewed by audit committee and approved by Board of Director on

Board Meeting dated 14.08.2024 Place : Kolkata Date: 14-08-24

SURENDRA BHANDARI Managing Director DIN: 00727912

KMF Builders & Developers Ltd. Regd. Office: - Flat No. 508, Golf Manor, NAL Wind Tunnel Road, Murgeshpalya, Bangalore-560017, Ph:-25238007, 41486142-43 CIN: L45203KA1995PLC017422 www.kmfbuilders.com kmfbuilders95@gmail.com

			YEARLY		
SI No	Particulars	Quarter Ended (30/06/2024) Unaudited	Quarter Ended (31/03/2024) Unaudited	Quarter Ended (30/06/2023) Unaudited	Year Ended (31/03/2024) audited
1	Total Income from operations	9.70	43.51	0.05	2055.47
2	Net Profit/ (Loss) for the period (before Tax, Exceptional and/or Extraordinary items	-40.07	18.97	0.05	65.38
3	Net Profit/ (Loss) for the period (before Tax, after Exceptional and /or Extraordinary items	-40.07	18.97	0.05	65.38
4	Net Profit/ (Loss) for the period (after Tax, after Exceptional and /or Extraordinary items	-40.07	12.09	1.11	47.91
5	Total Comprehensive income for the period (after tax) (attributable to owners of the company)	-40.07	12.09	1.11	47.91
6	Paid up Equity Share Capital (Face Value of Rs. 5/- each)	609.10	609.10	609.10	609.10
7	Reserves (excl. Revaluation Reserve) as per audited balance sheet of previous year	0.00	0.00	0.00	0.00
8	Earnings Per Share (of Rs.5 each) (for continuing and operations)	-0.33	0.10	0.01	0.39
	Basic & Diluted				

Note: -The above is an extract of the detailed format of unaudited financial results filed with the stock exchanges under regulation 33 of the SEBI (listing Obligations and Disclosure Requirements) Regulations, 2015. The above unaudited financial results for the gtr ended 30.06.2024 were reviewed by the audit committee at the meeting held on 14.08.2024 and approved

by the Board of Directors and taken on record at the meeting held on 14.08.2024 The full format of the unaudited financial results is available on the stock exchanges website www.bseindia.com & on the company website

KMF Builders & Developers Itd

Date: 14.08.2024

Place: Delhi

Gorve Chadha Managing Director

indianexpress.com



I look at every side before taking a side.

Inform your opinion with insightful perspectives.

The Indian Express. For the Indian Intelligent. **♦** The Indian **EXPRESS** -JOURNALISM OF COURAGE

financialexp.epapr.in

ಸಮಾಚಾರ ಸಣ್ಣದಲ್ಲ

ನಾಳೆ ಪುಸ್ತಕ ಬಿಡುಗಡೆ

ಬೆಂಗಳೂರು: ಸಪ್ಪ ಬುಕ್ ಹೌಸ್ ವತಿಯಿಂದ ಆ.17ರಂದು ಕುಮಾರ ಪಾರ್ಕ್ ನ ಗಾಂಧಿ ಭವನದಲ್ಲಿ ಕಾದಂಬರಿ ಬಿಡುಗಡೆ ಸಮಾರಂಭ ನಡೆಯಲಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಡಾ.ಪುರುಷೋತ್ತಮ ಬಿಳಿಮಲೆ ಕುಂವೀ ಅವರ ಲ್ಯಾಟರೀನಾ ಕಾದಂಬರಿಯನ್ನು ಬಿಡುಗಡೆ ಮಾಡಲಿದ್ದು, ನಾ೯ಟಕ ಸಾಹಿತ್ಯ ಅಕಾಡೆಮಿಯ ಎಲ್.ಎನ್. ಮುಕೆಂದರಾಜ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಕೃತಿ ಕುರಿತು ಖ್ಯಾತ ವಿಮರ್ಶಕ, ಎಸ್.ಎಚ್.ಅಂಜನಪ್ಪ ಹಾಗೂ ಪ್ರಸಾರ ಭಾರತಿಯ ನಿವೃತ್ತ ನಿರ್ದೇಶಕ ಎಚ್. ಏಸುದಾಸ್, ಕುಂ.ವೀರಭದ್ರಪ್ಪ ಮಾತನಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿದ್ಯುತ್ ಶಾಕ್ ನಿಂದ ಎಂಜಿನಿಯರ್ ಸಾವು

ಬೆಂಗಳೂರು: ವಿದ್ಯುತ್ ಶಾಕ್**ನಿಂದ ಯುವ** ಎಂಜಿನಿಯರ್ ಮೃತಪಟ್ಟಿರುವ ಘಟನೆ ಯಸ್ಕಾವ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ಘಟನೆ ನಡೆದಿದೆ. ಬೆಂಗಳೂರಿನ ನಿವಾಸಿ ಎಂಜಿನಿಯರ್ ಕೌಶಿಕ್ (27) ಮೃತ ದುರ್ದೈವಿ. ಪ್ಯಾನಲ್ ಬೋರ್ಡ್ ತಯಾರು ಮಾಡಬೇಕಾದರೆ ಕೌಶಿಕ್ ಗೆ ವಿದ್ಯುತ್ ತಗುಲಿದೆ. ಕೂಡಲೇ ಅಸ್ಪಸ್ಥಗೊಂಡಿದ್ದ ಅವರನ್ನು ನಾರಾಯಣ ಹೆಲ್ತ್ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಕಂಪನಿಯಲ್ಲಿ ಕೆಲಸ ಮಾಡಬೇಕಾದರೆ ಯಾವುದೇ ಸುರಕ್ಷತೆ ಇಲ್ಲದಿರುವುದೇ ಈ ದುರ್ಘಟನೆ ಸಂಭವಿಸಿರಬಹುದೆಂದು ಶಂಕಿಸಲಾಗಿದೆ. ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಮೂರು ತಿಂಗಳಿಂದ ಕೆಲಸದ ಒತ್ತಡವಿತ್ತು. ಬೆಳಗ್ಗೆ 6 ಗಂಟೆಗೆ ಕೆಲಸಕ್ಕೆ ಹೋದರೆ ರಾತ್ರಿ 12ಕ್ಕೆ ವಾಪಸ್ ಆಗುತ್ತಿದ್ದರು. ವರ್ಕ್ ಲೋಡ್ ಜಾಸ್ತಿ ಇದ್ದು, ವಿಶ್ರಾಂತಿ ಇಲ್ಲದೆ ಕೆಲಸ ಮಾಡುತ್ತಿದ್ದ. ಬುಧವಾರ ಬೆಳಗ್ಗೆ 6 ಗಂಟೆಗೆ ಕೆಲಸಕ್ಕೆ ಹೋದ ಮಗ ಈಗ ಹೆಣವಾಗಿದ್ದಾನೆ. ರಾತ್ರಿ 10 ಗಂಟೆಗೆ ಫೋನ್ ಮಾಡಿದಾಗ ತಡವಾಗುತ್ತೆ ಬರುತ್ತೇನೆ ಎಂದಿದ್ದ. 11:30 ರ ಸುಮಾರಿಗೆ ಸಂಬಂಧಿಕರು ಆಸ್ಪತ್ರೆ ಬಳಿ ಕರೆ ತಂದರು. ನನಗೆ ನನ್ನ ಮಗ ಬೇಕು, ವಾಪಸ್ ತಂದು ಕೊಡಿ ಎಂದು ತಾಯಿ ಸುಜಾತಾ ಮಗನ ನೆನೆದು ಕಣ್ಣೀರು ಹಾಕಿದರು.

ವಿಡಿಯೊ ಮಾಡುತ್ತಿದ್ದ ಬಾಲಕನ ಬಂಧನ

ಬೆಂಗಳೂರು: ನಗರದ ಕಾಫಿ ಶಾಪ್ ಒಂದರ ಶೌಚಾಲಯದಲ್ಲಿ ಮೊಬೈಲ್ ಇಟ್ಟು ವಿಡಿಯೊ ಮಾಡಿದ್ದ ಪ್ರಕರಣ ಮಾಸುವ ಮುನ್ನವೇ ಇದೇ ಬಗೆಯ ಪ್ರಕರಣ ಕಲಾಸಿಪಾಳ್ಯದಲ್ಲಿ ನಡೆದಿದೆ. ನಗರದ ಊರ್ವಶಿ ಚಿತ್ರಮಂದಿರದ ಮಹಿಳೆಯರ ಶೌಚಾಲಯದಲ್ಲಿ ವಿಡಿಯೊ ಮಾಡಲು ಹೋಗಿ ಅಪ್ರಾಪ್ತನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ. ಚಿತ್ರಮಂದಿರಕ್ಕೆ 'ಭೀಮಾ' ಚಿತ್ರ ನೋಡಲು ಯುವತಿಯೊಬ್ಬಳು ಬಂದಿದ್ದಳು. ಆಕೆ ಶೌಚಾಲಯಕ್ಕೆ ತೆರಳಿದ್ದ ವೇಳೆ, ಅಪ್ರಾಪ್ತನೊಬ್ಬ ಕದ್ದು ಮುಚ್ಚಿ ಮಹಿಳೆ ಯರ ಶೌಚಾಲಯದಲ್ಲಿ ವಿಡಿಯಾ ಮಾಡಿದ್ದಾನೆ. ಇದು ಗಮನಕ್ಕೆ ಬರುತ್ತಿದ್ದಂತೆ ಯುವತಿ ಹೊರಗೆ ಓಡಿ ಬಂದಿದ್ದಾಳೆ. ಸದ್ಯ ಯುವತಿ ಕೊಟ್ಟ ದೂರಿನನ್ವಯ ಅಪ್ರಾಪ್ತ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ನಿ ಹತ್ಯೆ ಪ್ರಕರಣ ಪತಿಯ ಬಂಧನ

ಬೆಂಗಳೂರು: ನಿರ್ಜನ ಪ್ರದೇಶದಲ್ಲಿ ಪತ್ನಿಯನ್ನು ಹತ್ಯೆ ಗೈದು ಸ್ಥಳದಿಂದ ಕಾಲ್ಕಿತ್ರ ಆರೋಪಿ ಪತಿಯನ್ನು ಕೆಂಗೇರಿ ಠಾಣಾ ಪೊಲೀಸರು ಸೆರೆ ಹಿಡಿದಿದ್ದಾರೆ. ಕಲ್ಲಿನಿಂದ ಜಜ್ಜಿ ಗೌರಿ (30) ಎಂಬಾಕೆಯನ್ನು ಹತ್ಯೆ ಗೈ ದಿದ್ದ ನಾಗೇಶ್ (32) ಎಂಬಾತನನ್ನು ಬಂಧಿಸಲಾಗಿದೆ. ಮಂಗಳವಾರ ರಾತ್ರಿ ಜಟಿಗನಹಳ್ಳಿಯ ನಿರ್ಜನ ಪ್ರದೇಶದಲ್ಲಿ ಘಟನೆ ನಡೆದಿತ್ತು. 8 ವರ್ಷಗಳ ಹಿಂದೆ ನಾಗೇಶ್ ಹಾಗೂ ಗೌರಿಯ ಮದುವೆಯಾಗಿತ್ತು. ಮೊದಲ ಗಂಡನಿಂದ ದೂರವಾಗಿದ್ದ ಗೌರಿಯನ್ನು ವರಿಸಿದ್ದ ನಾಗೇಶ್, ಬೆಂಗಳೂರಿನಲ್ಲಿ ಆ್ಯಂಬುಲೆನ್ಸ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಪತ್ನಿಯ ಮೇಲೆ ಸಂಶಯ ವ್ಯಕ್ತಪಡಿಸುತ್ತಿದ್ದ ಆರೋಪಿ, ಕೆಲ ವರ್ಷಗಳಿಂದ ಆಕೆಯನ್ನು ಬೇರೆಡೆ ಬಿಟ್ಟು ಒಬ್ಬನೇ ವಾಸವಾಗಿದ್ದ. ಒಂದು ವಾರದ ಹಿಂದೆ ಪತ್ನಿಯನ್ನು ಪುನಃ ಕರೆತಂದು ಮಂಗಳವಾರ ರಾತ್ರಿ ಜಟ್ಟಿಗನಹಳ್ಳಿಯ ಸ್ಥಶಾನದ ಬಳಿ ಕರೆದೊಯ್ದಿದ್ದಾನೆ. ಈ ವೇಲೆ ಆಕೆಯ ತಲೆಗೆ ಕಲ್ಲಿನಿಂದ ಹೊಡೆದು ಹತ್ಯೆ ಗೈದಿದ್ದ. ಬಳಿಕ ಕೆಲ ಸಂಬಂಧಿಕರು, ಸ್ನೇಹಿತರಿಗೆ ಕರೆಮಾಡಿ ವಿಷಯ ತಿಳಿಸಿ ಪರಾರಿಯಾಗಿದ್ದ. ಬುಧವಾರ ಬೆಳಿಗ್ಗೆ ಸ್ಥಳೀಯ ರೊಬ್ಬರು ಮೃತದೇಹ ಗಮನಿಸಿದಾಗ ಘಟನೆ ಬೆಳಕಿಗೆ ಬಂದಿತ್ತು. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡೆ ಕೆಂಗೇರಿ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇಂದು ಕಾಂಗ್ರೆಸ್ ಪ್ರಶ್ನಿಸುತ್ತಿರುವವರು ಅಂದು ಬ್ರಿಟಿಷರ ಪರ ನಿಂತವರು। ಕ್ವಿಟ್ ಇಂಡಿಯಾ ಹತ್ತಿಕ್ಕಲು ಪತ್ರ ಬರೆದಿದ್ದು ಶ್ಯಾಮ ಪ್ರಸಾದ್ ಮುಖರ್ಜಿ । ಕಾಂಗ್ರೆಸ್ ಎಲ್ಲ ವರ್ಗದ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಿದೆ: ಡಿಕೆಶಿ

ಕಾಂಗ್ರೆಸ್ಗೆ ದೇಶಭಕ್ತಿಯ ಪಾಠ ದುರಂತ

ಬೆಂಗಳೂರು: ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬ್ರಿಟೀಷರ ಜತೆ ಕೈಜೋಡಿಸಿದ್ದ ದೇಶದ್ರೋಹಿಗಳು, ಇಂದು ಅಧಿಕಾರ ಸಿಕ್ಕ ತಕ್ಷಣ ನಮಗೆ ದೇಶಭಕ್ತಿಯ ಪಾಠ ಮಾಡುತಿರುವುದು ದುರಂತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಕೆಪಿಸಿಸಿ ಕಚೇರಿ ಆವರಣದಲ್ಲಿ ನಡೆದ 78ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ನಡೆದ ಧ್ರಜಾರೋಹಣ ಸಮಾರಂಭದಲ್ಲಿ ಮಾತನಾಡಿ, ಇಂತಹ ಗೋಮುಖ ವ್ಯಾಘ್ರಗಳಿಂದ ದೇಶವನ್ನು ರಕ್ಷಿಸಬೇಕು. ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷದ ಮಹತ್ವವನ್ನು ಹೊಸ ಜನಾಂಗಕ್ಕೆ ತಿಳಿಸಬೇಕು. ಸ್ವಾತಂತ್ರ್ಯ ಹೋರಾಟದಲ್ಲಿ ಸುಮಾರು 6.5 ಲಕ್ಷ ಜನ ಕಾಂಗ್ರೆಸ್ನಿಗರು ಪ್ರಾಣ ತ್ಯಾಗ ಮಾಡಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಕಾಂಗ್ರೆಸ್. ಪಕ್ಷ ಎಂಬುದು ನಮ್ಮ ಹೆಗ್ಗಳಿಕೆ ಎಂದರು.

ಶಾಮ್ ಪ್ರಸಾದ ಮುಖರ್ಜಿ ಅವರು ಕ್ವಿಟ್ ಇಂಡಿಯಾ ಚಳುವಳಿ ಹತ್ತಿಕ್ಕಬೇಕು ಎಂದು ಬ್ರಿಟಿಷರಿಗೆ ಪತ್ರ ಬರೆದಿದ್ದರು. ಇವರ ಹಿಂಬಾಲಕರು ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು ಎಂದು ಕೇಳುತ್ತಾರೆ. ಬಿಜೆಪಿ ಸರಕಾರ ಖಾಸಗಿಯವರಿಗೆ ಮಾರುತ್ತಿರುವ ಸಾರ್ವಜನಿಕ ವಲಯ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದೇ ಕಾಂಗ್ರೆಸ್. ಬಿಜೆಪಿ ಈ ದೇಶಕ್ಕೆ ಕೊಟ್ಟ ಕೊಡುಗೆ ಏನು? ಅಂದು ಬ್ರಿಟೀಷರ ಪರವಾಗಿ ನಂತು ಷಡ್ಯಂತ್ರ ರೂಪಿಸಿದ ಶಕುನಿಗಳು ಎಂದು ವಾಗ್ತಾಳಿ ನಡೆಸಿದರು.

ನಮ್ಮೆಲ್ಲರ ಹಿಂಜರಿಕೆಯಿಂದ ಮಹಾತ್ಮಾ ಗಾಂಧೀಜಿ, ನೆಹರು, ಇಂದಿರಾಗಾಂಧಿ, ಸರ್ದಾರ್ ಪಟೇಲ್ ಸೇರಿದಂತೆ ಅನೇಕ ನಾಯಕರುಗಳು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಯೇ ಇಲ್ಲ ಎಂದು ಸುಳುಸುದ್ದಿ ಹಬ್ಬಿಸುತ್ತಿದ್ದಾರೆ. ಇಂದು ಮತ್ತೊಮ್ಮೆ ಕಾಂಗ್ರೆಸ್ ನೇತೃತ್ವದಲ್ಲಿ ದೇಶವನ್ನು ಒಗ್ಗೂಡಿಸಬೇಕಾಗಿದೆ ಎಂದರು. ಅನೇಕರು ಜೀವನವನ್ನೇ ತ್ಯಾಗ ಮಾಡಿದ್ದಾರೆ



78ನೇ ಸ್ವಾತಂತ್ರ್ಯದಿನಾಚರಣೆ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಧ್ವಜಾರೋಹಣ ನೆರವೇರಿಸಿದರು.

ಸಾವಿರಾರು ಜನ ತಮ್ಮ ಮನೆ, ಮಠ, ಜೀವನವನ್ನೇ ತ್ಯಾಗ ಮಾಡಿದ್ದಾರೆ. ದೇಶಕ್ಕಾಗಿ ತನು, ಮನ, ಧನ, ಪ್ರಾಣ ಎಲ್ಲವನ್ನು ಅರ್ಪಿಸಿದವರು ಕಾಂಗ್ರೆಸ್ ನವರು. ಅಂದು ಬ್ರಿಟೀಷರ ಗುಲಾಮರಾಗಿದ್ದವರು ಇಂದು ನಕಲಿ ದೇಶಭಕ್ತಿಯ ಮುಖವಾಡ ಧರಿಸಿ ದೇಶವನ್ನು ನಾಶ ಮಾಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಎಂದರೆ ಬೆಲೆ ಕಟ್ಟಿ ಪಡೆಯುವ ವಸ್ತುವಲ್ಲ. ಅದು ಜೀವನದ ಉಸಿರು. ಸ್ವಾತಂತ್ರ್ಯಕ್ಕೆ ನಾವು ಬೆಲೆ ಕಟ್ಟಲು ಸಾಧ್ಯವೇ ಎಂದು ಮಹಾತ್ನಾ ಗಾಂಧೀಜಿ ಅವರು ಹೇಳಿದ್ದಾರೆ. ಹೃದಯ ಅಸೂಯೆ ಅಥವಾ ದ್ರೇಷದಿಂದ ತುಂಬಿದ್ದರೆ ಅಲ್ಲಿ ಸ್ವಾತಂತ್ರ್ಯ ಇರುವುದಿಲ್ಲ. ಈ ದೇಶಕ್ಕೆ ನೆಹರು ಅವರು ಇಂದಿರಾಗಾಂಧಿಯವರ ಕೊಡುಗೆ ಅಪಾರ. -ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

ಗ್ಯಾರಂಟಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಿಸಿಲ್ಲ: ಇಡೀ ದೇಶವೇ ಕರ್ನಾಟಕ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಗಮನಿಸುತ್ತಿದೆ. ಹಸಿವು ಮುಕ್ತ ಸಮಾಜ ನಿರ್ಮಾಣ ನಮ ಸರಕಾರದ ಗುರಿ. ಕಾಂಗ್ರೆಸ್ ಸರಕಾರ ಎಲ್ಲಾ ವರ್ಗದ ಜನರಿಗೂ ಅಭಿವೃದ್ಧಿ ಯ ಯೋಜನೆಗಳನ್ನು ರೂಪಿಸಿದೆ. ಜವಹರಲಾಲ್ ನೆಹರೂ, ಇಂದಿರಾಗಾಂಧಿ, ಮನಮೋಹನ್ ಸಿಂಗ್ ಸೇರಿದಂತೆ ಕಾಂಗ್ರೆಸ್ನ ಎಲ್ಲರ ಕಾಲಾವಧಿಯಲ್ಲೂ ಸಮಷ್ಟಿ ವರ್ಗದ ಹಿತದೃಷ್ಟಿಯನ್ನು ಗುರಿಯಾಗಿಸಿ ಕೊಂಡೇ ಯೋಜನೆಗಳನ್ನು ರೂಪಿಸಿದ್ದೇವೆ. ಬಡವರಿಗೆ ಭೂಮಿ, ಕಲಿಕೆ, ಪಂಚಾಯಿತಿಗಳ ಅಭಿವೃದ್ದಿ, ನಿರು ದ್ಯೊಗ ನಿವಾರಣೆ, ನರೇಗಾ, ಬಿಸಿಯೂಟ, ಆಹಾರ ಭದ್ರತೆ ಸೇರಿದಂತೆ ಯಾವುದೇ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರೂ, ಅದು ಎಲ್ಲಾ ವರ್ಗಗಳಿಗೂ ಅನು ಕೂಲವಾಗಿತ್ತು. ಯಾವುದೇ ಕಾರಣಕ್ಕೂ ಪಂಚಖಾತ್ರಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ದೇಶಕ್ಕೆ ಇಲ್ಲಿಂದಲೇ ಮಾದರಿಯ ಸಂದೇಶ ನೀಡಲಾಗುವುದು. ಮಹಾತ್ಮ ಗಾಂಧೀಜಿಯವರು ಕಾಂಗ್ರೆಸ್ ಅಧ್ಯಕ್ಷರಾಗಿ 100 ವರ್ಷವಾಗಿರುವ ಹಿನ್ನೆಲೆಯಲ್ಲಿ ಇಡೀ ವರ್ಷ ಕಾರ್ಯಕ್ರ ಮಗಳನ್ನು ಆಯೋಜಿಸಲಾಗುತ್ತಿದ್ದು, ಎಲ್ಲರೂ ಅದರಲ್ಲಿ ಭಾಗವಹಿಸಬೇಕು ಎಂದು ಹೇಳಿದರು.



ಸುಂಕದಕಟ್ಟೆಯ ಶ್ರೀನಿವಾಸನಗರದಲ್ಲಿನ ಅಂಜಲಿ ಕಾನ್ವೆಂಟ್ ಮತ್ತು ನೈಟೆಂಗ್**ಗೇಲ** ಪ್ರೌಢಶಾಲಿಯ ಆವರಣದಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣಾ ಸಮಾರಂಭವನ್ನು ಮುಖ್ಯ ಅತಿಥಿ ಸಂಸ್ಥೆಯ ಕಾರ್ಯದರ್ಶಿ ಎಂ.ಎಸ್.ಸರಳ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಡಾ.ಬಿ.ಕೃಷ್ಟೇಗೌಡ ಸೇರಿದಂತೆ ಹಲವರಿದ್ದರು.

ಅಧಿಕಾರಿಗಳ ಜತೆ ಸಿಎಂ ಸಭೆ

ಬೆಂಗಳೂರು: ಗ್ಯಾರಂಟಿ ಯೋಜನೆಗೆ ಸ್ತಪಕ್ಷೀಯರ ಹೇಳಿಕೆಗಳ ನಡುಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಆರ್ಥಿಕ ಇಲಾಖೆ ಅಧಿಕಾರಿಗಳ ಸಭೆ ತೀವ್ರ ಕುತೂಹಲಕ್ಕೆ ಗ್ರಾಸವಾಗಿದೆ.

ಶುಕ್ರವಾರ ಬೆ.11ಗಂಟಗೆ ಕೃಷ್ಣದಲ್ಲಿ ಸಭೆ ಕರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಂಪನ್ಮೂಲ ಕ್ರೂಢೀಕರಣ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ.

ಗ್ಯಾರಂಟಿ ಯೋಜನೆ ಗಳಿಗೆ ಎಷ್ಟು ಮೊತ್ತ ಒದಗಿಸಬೇಕು. ಇಲಾಖೆ ಗಳ ಸ್ಥಿತಿಗತಿ ಸೇರಿದಂತೆ ಹಲವು ವಿಚಾರಗಳ ಕುರಿತು ಅಧಿಕಾರಿಗಳೊಂದಿಗೆ ಪರಮಾರ್ಶಿ ಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ

ನೆರವಾಗುವ ರೀತಿಯ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದ್ದು, ಈಗಾಗಲೇ ಶಕ್ತಿ ಯೋಜನೆಯಡಿ 6541 ಕೋಟಿ ಪ್ರಯಾಣ ವೆಚ್ಚ ಉಳಿತಾಯ ಮಾಡಿದ್ದು, ಅನ್ನ ಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿ ನೀಡಲು ಕೇಂದ್ರದ ಅಸಹಕಾರದಿಂದಾಗಿ ಅಕ್ಕಿಯ ಬದಲಿಗೆ ನಗದು ವರ್ಗಾವಣೆ ಮಾಡಲಾಗು ತ್ತಿದ್ದು, ಐದು ಗ್ಯಾರಂಟಿಗಳಿಗಷ್ಟೇ ಸೀಮಿತವಾ ಗದೇ, ದುರ್ಬಲಿ ವರ್ಗದವರಿಗೆ ಸಾಮಾಜಿಕ ಭದ್ರತೆ ನೀಡುವ ವಿವಿಧ ಯೋಜನೆಗಳಡಿ 13,027 ಕೋಟಿ ರೂ.ವೆಚ್ಚ ತಗುಲಲಿದೆ. ಇನ್ನು ಈಗಾಗಲೇ ಘೋಷಿಸಿರುವಂತೆ ಬರದಿಂದ ಮನೆ ಕಳೆದುಕೊಂಡವರಿಗೆ 1.2 ಲಕ್ಷ ಪರಿಹಾರದೊಂದಿಗೆ ಮನೆ ಹಂಚಿಕೆ ಮಾಡಲು ಕ್ರಮದ ಬಗ್ಗೆ ಕೂಡ ಸಭೆಯಲ್ಲಿ



ಕ್ರೇನ್ಜಾ ಸ್ಟುಡಿಯೋ ಹಾಗೂ ಜೆ.ಕೆ.ಟ್ರೇಡಿಂಗ್ ಸಹಯೋಗದಲ್ಲಿ ಕೆಆರ್ ಪುರಂನ ಕಲಕೇರದಲ್ಲಿ ಕಲಾತ್ಮಕತೆ ಪೂರೈಸುವ ಶ್ರೇಷ್ಠತೆ ಪರಿಶೋಧನೆಯ ಭಾಗ ಎಂಬ ಟ್ಯಾಗ್ ಲೈನ್ದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜೆ.ಕೆ.ಟ್ರೇಡಿಂಗ್_ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಜಿತೇಂದ್ರಿಯಾ ಪರಾಸಿಯಾ ಹಾಗೂ ನಿರ್ದೇಶಕ ಕೀರ್ತಿ ಪರಾಶಿಯಾ ಉದ್ಘಾಟಿಸಿದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಕರೆ

ಸಾಮರಸ್ಯದಿಂದ ಬಾಳಿದರೆ ಶತ್ರು ಸದೆಬಡಿಯಲು ಸಾಧ್ಯ



ಬಾಲಭವನ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್. ಬಾಲಭವನ ಅಧ್ಯಕ್ಷ ಬಿ.ಆರ್.ನಾಯ್ನು, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲಾ ಉಪಸ್ಥಿತರಿದ್ದರು.

ಬೆಂಗಳೂರು: ಮಕ್ಕಳು ಧರ್ಮ, ಭಾಷೆ ಹಾಗೂ ಸಂಸ್ಕೃತಿಯನ್ನು ಗೌರವಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಕರೆ

ಬಾಲಭವನ ಹಮ್ಮಿಕೊಂಡಿದ್ದ ಸ್ವಾತಂತ್ರ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾತಂತ್ರ ಹೋರಾಟದ ಸಂದೇಶದಂತೆ ಸಾಮರಸ್ಯ ದಿಂದ ಬಾಳಿದರೆ ಮಾತ್ರ ಶತ್ರು ಸದೆಬಡಿಯಲು ಸಾಧ್ಯ. ಎಲ್ಲಾ ಜಾತಿ ಧರ್ಮದ ಮಕ್ಕಳು ಒಟ್ಟಾಗಿ ಆಟ ಆಡ್ತಾ ಸಂಭ್ರಮಿಸುತ್ತಿದ್ದೀರೋ ಹಾಗೆಯೇ ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲಾ ಜಾತಿ-ಧರ್ಮದವರು ಒಟ್ಟಾಗಿದ್ದರಿಂದಲೇ ಬ್ರಿಟಿಷರನ್ನು ದೇಶದಿಂದ ಸಾಧ್ಯವಾಯಿತು ಎಂದರು.

• ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲ ಜಾತಿ-ಧರ್ಮಗಳು ಭಾಗಿ

• ಧರ್ಮ-ಭಾಷೆಗೆ ನಮ್ಮ ಪೂರ್ವಜರು ಹೋರಾಡಿಲ್ಲ

• ಕನಸಿನ ಭಾರತ ನಿರ್ಮಾಣಕ್ಕೆ ಏಕತೆ, ಶಾಂತಿ ಅಗತ್ಯ

ಒಗ್ಗಟ್ಟಿನಿಂದ ಬಾಳಲು ಪೂರ್ವಜರು ಸ್ವಾತಂತ್ರ್ಯ ತಂದುಕೊಟ್ಟಿದ್ದು, ಧರ್ಮ, ಭಾಷೆಗಾಗಿ ಹೋರಾಟ ಮಾಡಲಿಕ್ನಲ್ಲ. ಸ್ವಾತಂತ್ರ್ಯ ಹೋರಾಟಗಾರರ ಕನಸಿನ ಭಾರತ ನಿರ್ಮಿಸಲು ಸ್ವಾತಂತ್ರ್ಯ ದಿನದಂದು ದೇಶದಲ್ಲಿ ಏಕತೆ, ಶಾಂತಿ ಹಾಗೂ ಅಭಿವೃದ್ಧಿ ಸಾಧಿಸಲು ಒಂದಾಗಿ ಪ್ರತಿಜ್ಞೆ ಮಾಡೋಣ ಎಂದು ತಿಳಿಸಿದ್ದಾರೆ.

ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಷ್ ಮಾರ್ಮಿಕ ನುಡಿ ಬಹುತೇಕ ರಾಜಕಾರಣಿಗಳಿಗೆ ಸಂತೃಪ್ತಿ ಇಲ್ಲ

ಬೆಂಗಳೂರು: ಬಹುತೇಕ ರಾಜಕಾರಣಗಳಿಗೆ ಸಂತೃಪ್ತಿ ಎನ್ನುವುದೇ ಇರುವುದಿಲ್ಲ. ಸಿಕ್ಕ ಸ್ಥಾನಮಾನ, ಅವಕಾಶವನ್ನು ಸದುದ್ದೇಶಕ್ಕೆ ಬಳಸಿಕೊಳ್ಳುವುದೇ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದರು.

ಬೆಂಗಳೂರಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ 'ನಮೋ ದ್ಯಾನಿಧಿ ವಿದ್ಯಾರ್ಥಿವೇತನ' ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜಕಾರಣಿಗಳು ಅಜೀರ್ಣವಾಗುವಷ್ಟು ಆಸ್ತಿ ಸಂಪಾದನೆ ಮಾಡಲು ಹೆಚ್ಚಿನ

ಆ ಮೂಲಕ ಅವರ ಮುಂದಿನ ಪೀಳಿಗೆಯನ್ನೂ ಹಾಳು ಮಾಡುತ್ತಾರೆ. ಕೆರೆಯ ನೀರನು ಕೆರೆಗೆ ಚೆಲ್ಲಿ ಎನ್ನುವ ಮನೋಭಾವ ಕಾಣದಾಗಿದೆ. ದಾನಿಗಳ ಸಂಖ್ಯೆ ಈಚೆಗೆ ಕಡಿಮೆಯಾಗುತ್ತಿದೆ. ದಾವಣಗೆ ರೆಯಂತಹ ನಗರದಲ್ಲಿ ಹೆಚ್ಚೆಗೊಬ್ಬರು ದಾನಿಗಳು ಸಿಗುತ್ತಾರೆ. ಅಂತಹವರು ಕೊಟ್ಟಜಮೀನಿನಿಂದಲೇ ಅಲ್ಲಿ ಶಾಲೆ-ಕಾಲೇಜು, ಆಸ್ಪತ್ರೆ, ಧರ್ಮಭತ್ರಗಳು ತಲೆಎತ್ತಿವೆ. ಅಂತಹ ಮನಸ್ಥಿತಿ ಎಲ್ಲ ಜನರಲ್ಲೂ ಬರಬೇಕು.

ರಾಜಕಾರಣಿಗಳು ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು: ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಬಹಳಷ್ಟು ಪೋಷಕರು ಆರ್ಥಿಕ ಕಾರಣಗಳಿಗಾಗಿ ತಮ್ಮ ಮಕ್ಕಳ ಶಿಕ್ಷಣವನ್ನೇ ಸ್ಥಗಿತಗೊಳಿಸಿದ್ದಾರೆ. ಹಲವು ವಿದ್ಯಾರ್ಥಿಗಳ ಕನಸು ಕಾರಣಗಳಿಗಾಗಿ ಕಮರಿಹೋದ



ಬೆಂಗಳೂರಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ 'ನಮೋ ವಿದ್ಯಾನಿಧಿ ವಿದ್ಯಾರ್ಥಿವೇತನ' ವಿತರಣಾ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ವಿದ್ಯಾರ್ಥಿ ವೇತನ ವಿತರಿಸಿದರು.

ದಾನಿಗಳು ನೆರವಾಗಿದ್ದಾರೆ. ಈವರೆಗೂ 12 ಕೋಟಿ ರು. ವಿತರಿಸಲಾಗಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಸನ್ನಿವೇಶಗಳಿವೆ. ಅದಕ್ಕಾಗಿಯೇ ನಮೋ ವಿದ್ನಾನಿಧಿ ಪ್ರತಿಭಾವಂತ 200 ವಿದ್ಯಾರ್ಥಿಗಳು ಪ್ರಸಕ್ತ ವರ್ಷ 10 ಅಶೋಕ, ವಿದ್ಯಾನಿಧಿ ಟ್ರಸ್ತಿಗಳಾದ ಎಸ್.ವಿ.ಎಸ್. ವಿದ್ಯಾರ್ಥಿ ವೇತನ ಜಾರಿಗೊಳಿಸಲಾಗಿದೆ. ಹಲವು ಲಕ್ಷ ರು. ನೆರವು ಪಡೆದಿದ್ದಾರೆ. ಸಹಾಯ ಪಡೆದ ಮಕ್ಕಳು ಗುಪ್ತಾ, ಗುರುಪ್ರಸಾದ್ ಮಾಕಿಮ್ ಇದ್ದರು.

ಹೆಚ್ಚಿನ ಅಂಕಗಳನ್ನು ಗಳಿಸುವ ಮೂಲಕ ನಮ್ಮ ಪ್ರಯತ್ನಕ್ಕೆ ಹೆಚ್ಚಿನ ಬಲ ತುಂಬಿದ್ದಾರೆ ಎಂದು ಶ್ಲಾಘಿಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.

ಜಲಮಂಡಳಿ ಅಧ್ಯಕ್ಷ್ಮಡಾ.ವಿ.ರಾಮ್ ಪ್ರಸಾತ್ ಮನೋಹರ್ ಹೇಳಿಕೆ ಜಲಮಂಡಳಿ ನೌಕರರಿಗಾಗಿ ವಿಶೇಷ ಕಾರ್ಯಕ್ರಮ

ಸ್ವಾತಂತ್ರ್ಯ ದಿನಾಚರಣೆಯನ್ನು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಧ್ರಜಾರೋಹಣ ಮಾಡುವ ಮೂಲಕ ಆಚರಿಸಲಾಯಿತು.

ಬಳಿಕ ಮಾತನಾಡಿದ ಅವರು, ಬೆಂಗಳೂರು ಮಹಾನಗರಕ್ಕೆ 100ಕಿ.ಮೀ ದೂರದ ಕಾವೇರಿ ನದಿಯಿಂದ ನೀರು ಒದಗಿಸುವಲ್ಲಿ ಜಲಮಂಡಳಿಯ ಸಿಬ್ಬಂದಿಯ ಪಾತ್ರ ಅಪಾರವಾಗಿದೆ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ, ಸೂಚನೆ ಮೇರೆಗೆ ಈ ಜಲಮಂಡಳಿಯ ನೌಕರರ ಕಲ್ಯಾಣಕ್ಕಾಗಿ ವಿಶೇಷ ಕಾರ್ಯಕ್ರಮಮ ಹಮ್ಮಿಕೊಳ್ಳಲು ಪ್ರಸಕ್ತೆ ಸಾಲಿನಲ್ಲಿ ನಿರ್ಧರಿಸಲಾಗಿದೆ. ಕಾವೇರಿ 5ನೇ ಹಂತದ ಯೋಜನೆ ಈ ತಿಂಗಳಾಂತ್ಯಕ್ಕೆ ಅನುಷ್ಠಾನವಾಗುವ ಸಾಧ್ಯತೆ ಇದೆ ಎಂದರು.

ಇದೇ ಸಂದರ್ಭದಲ್ಲಿ ಮಹಾತ್ನ ಗಾಂಧೀಜಿ ಅವರ ಜೀವನ ಚರಿತ್ರೆ ಒಳಗೊಂಡ ನನ್ನ ಸತ್ಯಾನ್ಲೇಷಣೆ ಪುಸ್ತಕವನ್ನು ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ವಿತರಿಸಲಾ ಯಿತು. ಈ ಸಂದರ್ಭದಲ್ಲಿ ಜಲಮಂಡಳಿಯ ಪ್ರಧಾನ ಮುಖ್ಯ ಎಂಜನಿಯರ್ ಸುರೇಶ್, ಮುಖ್ಯ ಎಂಜನಿ ಯರ್ ಮತ್ತು ಅಪರ ಮುಖ್ಯ ಎಂಜನಿಯರ್, ಜಲಮಂ ಡಳಿ ನೌಕರರ ವಿವಿಧ ಸಂಘಗಳ ಅಧ್ಯಕ್ಷರು ಇದ್ದರು.



ಜಲಮಂಡಳಿ ಅಧ್ಯಕ್ಷ್ಯರಾಮಪ್ರಸಾತ್ ಮನೋಹರ್ ರಾಷ್ಟ್ರಧ್ವ ಜಾರೋಹಣ ನೆರವೇರಿಸಿ ವಂದನೆ ಸಲ್ಲಿಸಿದರು.

KMF Builders & Developers Ltd. Regd. Office: - Flat No. 508, Golf Manor, NAL Wind Tunnel Road, Murgeshpalya, Bangalore-560017, Ph:-25238007, 41486142-43 CIN: L45203KA1995PLC017422 <u>www.kmfbuilders.com</u> <u>kmfbuilders95@gmail.com</u>

	Extract of Statement of Standalone Unau	idited financial Result	s for the Qtr ended 30	0.06.2024 (Fig in Lakh	s)	
		QTRLY			YEARLY	
SI No	Particulars	Quarter Ended (30/06/2024) Unaudited	Quarter Ended (31/03/2024) Unaudited	Quarter Ended (30/06/2023) Unaudited	Year Ended (31/03/2024) audited	
1	Total Income from operations	9.70	43.51	0.05	2055.47	
2	Net Profit/ (Loss) for the period (before Tax, Exceptional and/or Extraordinary items	-40.07	18.97	0.05	65.38	
3	Net Profit/ (Loss) for the period (before Tax, after Exceptional and /or Extraordinary items	-40.07	18.97	0.05	65.38	
4	Net Profit/ (Loss) for the period (after Tax, after Exceptional and /or Extraordinary items	-40.07	12.09	1.11	47.91	
5	Total Comprehensive income for the period (after tax) (attributable to owners of the company)	-40.07	12.09	1.11	47.91	
6	Paid up Equity Share Capital (Face Value of Rs. 5/- each)	609.10	609.10	609.10	609.10	
7	Reserves (excl. Revaluation Reserve) as per audited balance sheet of previous year	0.00	0.00	0.00	0.00	
8	Earnings Per Share (of Rs.5 each) (for continuing and operations)	-0.33	0.10	0.01	0.39	
	Basic & Diluted					

Note: -The above is an extract of the detailed format of unaudited financial results filed with the stock exchanges under regulation 33 of the SEBI (listing Obligations and Disclosure Requirements) Regulations, 2015.

The above unaudited financial results for the qtr ended 30.06.2024 were reviewed by the audit committee at the meeting held on 14.08.2024 and approved by the Board of Directors and taken on record at the meeting held on 14.08.2024

The full format of the unaudited financial results is available on the stock exchanges website www.bseindia.com & on the company website

By order of the Board KMF Builders & Developers ltd Gorve Chadha

ಭಾರತ ಸೇನೆ ಎದುರು ಶತ್ರು ನಿಲ್ಲಲ್ಲ



ನಗರದಲ್ಲಿ ಸುದಯ ಫೌಂಡೇಶನ್ ಆಯೋಜಿಸಿದ್ದ 78ನೇ ಸ್ವಾತಂತ್ರ್ಯೋತ್ಸವದಲ್ಲಿ ಕರ್ನಲ್ ವೆಂಕಟೇಶ್ ನಾಯಕ್ ಧ್ವಜಾರೋಹಣ ನೆರವೇರಿಸಿದರು.

ಬೆಂಗಳೂರು: ಭಾರತೀಯ ಸೇನೆ ಸಾಕಷ್ಟು ಬಲಿಷ್ಡವಾಗಿ ರುವುದಷ್ಟೇ ಅಲ್ಲದೇ ಅತ್ಯಾಧುನಿಕವಾಗಿದೆ. ಎಂತಹ ಶತ್ರುಗಳ ದಾಳಿಯನ್ನು ಕೂಡ ಹಿಮ್ಮೆಟ್ಟಿಸಬಲ್ಲುದು ಎಂದು ಕರ್ನಲ್ ವೆಂಕಟೇಶ್ ನಾಯಕ್ ಹೇಳಿದರು. ನಗರದಲ್ಲಿ ಸುದಯ ಫೌಂಡೇಶನ್ ಆಯೋಜಿಸಿದ್ದ

78ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೇವೇರಿಸಿ ಮಾತನಾಡಿದ ಅವರು, ಭಾರತ ಸ್ವಾತಂತ್ರ್ಯವಾದ ನಂತರ ಅನೇಕ ಸಂಘರ್ಷಗಳನ್ನು ದಾಟಿ ಬಂದಿದ್ದರ ಕುರಿತು ಇತಿಹಾಸ ಮೆಲುಕು ಹಾಕಿದರು. ಪಾಕಿಸ್ತಾನ ದೊಂದಿಗೆ ಮೊದಲ ಯುದ್ದದಿಂದ ಪ್ರಾರಂಭಿಸಿ ಇತ್ತೀಚಿಗಿನ ಗ್ಯಾಲ್ವಾನ್ ಕಣಿವೆಯಲ್ಲಿನ ಘರ್ಷಣೆವರೆ ಗಿನ ಸಂಗತಿಗಳನ್ನು ವಿವರವಾಗಿ ಹಂಚಿಕೊಂಡರು.

33 ವರ್ಷಗಳ ತಮ್ಮ ಸೇವೆಯ ಅನುಭವಗಳನ್ನು ವಿವರಿಸುವುದರ ಜೊತೆಗೆ ಅಂದಿಗೂ ಇಂದಿಗೂ ಭಾರತೀಯ ಸೇನೆ ಅದೆಷ್ಟು ಬಲಿಷ್ಠ ಮತ್ತು ಆಧುನಿಕವಾಗಿದೆ ಎಂಬುದನ್ನು ಅವರು ತಿಳಿಸಿದರು.

ಈ ವೇಳೆ ಮೀಡಿಯಾ ಕನೆಕ್ಟ್ ಹಾಗೂ ಸುದಯ ಫೌಂಡೇಷನ್ ಸಂಸ್ಥಾಪಕಿ ದಿವ್ಯಾ ರಂಗೇನಹಳ್ಳಿ ಮಾತನಾಡಿ, ಇಂದಿನ ಪೀಳಿಗೆಗೆ ಸ್ವಾತಂತ್ರ್ಯದ ಮಹತ್ತವನ್ನು ತಿಳಿಸಿಕೊಡುವುದು ಅಗತ್ಯವಾಗಿದೆ. ಅದೆಷ್ಟೋ ಬಲಿದಾನಗಳ ನಂತರ ಇಂದು ನಾವು ಸ್ವತಂತ್ರರಾಗಿದ್ದೇವೆ. ಅವರೆಲ್ಲರನ್ನು ನಾವು ಸ್ಥರಿಸುವುದರ ಜೊತೆಗೆ ಸ್ವಾತಂತ್ರ್ಯದ ಮಹತ್ವವನ್ನು ಸಾರೋಣ ಎಂದು ಹೇಳಿದರು.

ಅಣೆಕಟ್ಕುಗಳ ಸುರಕ್ತತೆ ಪರಿಶೀಲನೆಗೆ ರಾಕೇಶ್ ಸಿಂಗ್ ಸಮಿತಿ ರಚನೆ?

ಗೇಟ್ ಗಳ ಸುರಕ್ಷತೆಯನ್ನು ಪರಿಶೀಲಿಸಿ ವರದಿ ನೀಡಲು ನಿವೃತ್ತ ಐಎಎಸ್ ಅಧಿಕಾರಿ



ವಂತೆ ಇಲಾಖೆಯ ಹೆಚ್ಸುವ ರಿ ಮುಖ್ಯ ಕಾರ್ಯ ಗುಪ್ತ ಅವರಿಗೆ ಜಲಸಂಪನ್ನೂಲ ಸಚಿವ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದಾರೆ.

ಜಲಸಂಪನ್ಮೂಲ ಸುಮಾರು ಎಂಟು ವರ್ಷ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆ ನಿಭಾಯಿಸಿದ್ದ ರಾಕೇಶ್ ಸಿಂಗ್ ಅವರು ಇತ್ತೀಚೆಗೆ ವರ್ಯಾ ನಿವೃತ್ತಿ ಹೊಂದಿದ್ದರು. ಗೌರವ್ ಗುಪ್ತ ಅವರಿಗೆ ಇದೇ 12ರಂದು ಟಿಪ್ಪಣಿ ನೀಡಿರುವ ಡಿ.ಕೆ. ಶಿವಕುಮಾರ್, ತುಂಗಭದಾ, ಜಲಾಶಯದ 19ನೇ ಕ್ರಸ್ಟ್ ಗೇಟ್ ತುಂಡಾದ ಘಟನೆಯು, ಈ ಜಲಾಶಯಗಳ ಗೇಟ್ ಗಳ ಭದ್ರತೆಯನ್ನು ಪರಿಶೀಲಿಸಬೇಕೆಂಬ ಸಂದೇಶವನ್ನು ನೀಡಿದೆ.

ಹೀಗಾಗಿ, ಸೂಕ್ತ ತಾಂತ್ರಿಕ ನಿಪುಣರನ್ನು

ಒಳಗೊಂಡ ಸಮಿತಿ ರಚಿಸಿ, ರಾಜ್ಯದ ಎಲ್ಲ ಜಲಾಶಯಗಳ ಗೇಟ್ಗಳ ಪರಿಶೀಲನೆ, ದುರಸ್ತಿ ಮತ್ತು ಬದಲಾವಣೆ ಮಾಡುವ ಕೆಲಸವನ್ನು ತಕ್ಷಣ ಆರಂಭಿಸಬೇಕಿದೆ. ಈ ಹಿನ್ನೆಲೆಯಲ್ಲಿ ರಾಕೇಶ್ ಸಿಂಗ್

ನೇತೃತ್ವದಲ್ಲಿ ಸಮಿತಿ ರಚಿಸಿ, ಈ ಎಲ್ಲ ಕೆಲಸಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು

ಅಣೆಕಟ್ಟು ಸುರಕ್ಷತಾ ಸಮಿತಿ ರಚಿಸಿ, ಆ ಸಮಿತಿಯು ಎಲ್ಲ ಅಣೆಕಟ್ಟುಗಳ ಅಧ್ಯಯನ ನಡೆಸಿ ಮುಂದಿನ ಒಂದು ತಿಂಗಳ ಒಳಗೆ ವರದಿ ನೀಡುವಂತೆ ಸೂಚಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದ ಬೆನ್ನಲ್ಲೆ, ರಾಕೇಶ್ ಸಿಂಗ್ರ ನೇತೃತ್ವದಲ್ಲಿ ಸಮಿತಿ ರಚನೆಗೂ ಅವರು ನಿರ್ದೇಶನ ನೀಡಿದ್ದಾರೆ.